

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 355 ವೆಚ್ಚ-12/2024

ಕರ್ನಾಟಕ ಸರ್ಕಾರ ಸಚಿವಾಲಯ

ವಿಧಾನ ಸೌಧ

ಬೆಂಗಳೂರು, ದಿನಾಂಕ:01.08.2024

ಸುತ್ತೋಲೆ

ವಿಷಯ: ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ Letter of Intent (LoI) ನೀಡುವಂತೆ ಹಾಗೂ ತಂತ್ರಾಂಶದಲ್ಲಿ ನೀಡಲಾದ Letter of Intent (LoI) ಪ್ರತಿಯನ್ನು ಖಜಾನೆಗಳಲ್ಲಿ ಪಾವತಿಗಾಗಿ ಸಲ್ಲಿಸುವ ಬಿಲ್ಲುಗಳಿಗೆ ಅಡಕಗೊಳಿಸಿದ್ದಲ್ಲಿ ಮಾತ್ರ ಮಾನ್ಯ ಮಾಡುವ ಕುರಿತು.

ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ (KPPP) ಸಂಗ್ರಹಣಾ ಪ್ರಾಧಿಕಾರಿಗಳಿಗೆ ಆರ್ಥಿಕ ಬಿಡ್ಡ್ ಮೌಲ್ಯಮಾಪನ ಹಂತದಲ್ಲಿ L1 ಬಿಡ್ಡುದಾರರನ್ನು ಆಯ್ಕೆಮಾಡಲು ಹಾಗೂ ತಂತ್ರಾಂಶದಲ್ಲಿ Letter of Intent (LoI) ಅನ್ನು ಸೃಜಿಸಿ ಆನ್‌ಲೈನ್ ಮೂಲಕ ಯಶಸ್ವಿ ಬಿಡ್ಡುದಾರರಿಗೆ ಕಳುಹಿಸಿಕೊಡಲು ಅವಕಾಶವಿರುತ್ತದೆ. ಆದರೆ ರಾಜ್ಯದ ಕೆಲವು ಸಂಗ್ರಹಣಾ ಪ್ರಾಧಿಕಾರಗಳು ತಂತ್ರಾಂಶದಲ್ಲಿ Letter of Intent (LoI) ನೀಡದೇ ಇರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ ಪ್ರಕಟಗೊಂಡಿರುವ ಟೆಂಡರ್‌ಗಳ ಸ್ಥಿತಿಯು "Under Evaluation/Evaluation Completed" ಸ್ಥಿತಿಯಲ್ಲೇ ಕಂಡುಬರುತ್ತಿವೆ ಹಾಗೂ ಟೆಂಡರ್‌ನ್ನು ಯಶಸ್ವಿ ಬಿಡ್ಡುದಾರರಿಗೆ (Award of Contract) ನೀಡಿರುವ ಮಾಹಿತಿಯು ಲಭ್ಯವಾಗುವುದಿಲ್ಲ.


ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್ 2.0 ನಲ್ಲಿ ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ ಅನ್ನು ಅನುಷ್ಠಾನಗೊಳಿಸಿರುವುದರಿಂದ ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು Letter of Intent (LoI) ತಂತ್ರಾಂಶದಲ್ಲಿ ಕಡ್ಡಾಯವಾಗಿ ನೀಡಬೇಕಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆಇ 772 ವೆಚ್ಚ-12/2018 ದಿನಾಂಕ:01/08/2018 ರಲ್ಲಿ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳಿಗೆ "For tenders published in e-Procurement portal, the procurement

entities shall mandatorily generate Letter of Intent (LoI) in the e-Procurement system and issue the same to be selected bidders" ಎಂದು ಆದೇಶಿಸಲಾಗಿದೆ. ಮುಂದುವರೆದು, ಅರ್ಥಿಕ ಇಲಾಖೆಯ ಸುತ್ತೋಲೆ ಸಂಖ್ಯೆ: ಆಇ 476 ವೆಚ್ಚ-12/2021 ದಿನಾಂಕ:13/08/2021 ರಲ್ಲಿ ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಮೇಲಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮತ್ತೊಮ್ಮೆ ತಿಳಿಸಲಾಗಿರುತ್ತದೆ. ಆದಾಗ್ಯೂ, ಸದರಿ ಆದೇಶ ಹಾಗೂ ಸುತ್ತೋಲೆಯನ್ನು ರಾಜ್ಯದ ಕೆಲವು ಸಂಗ್ರಹಣಾ ಪ್ರಾಧಿಕಾರಗಳು ಪಾಲಿಸದೇ ಇರುವುದು ಕಂಡುಬಂದಿರುತ್ತದೆ.

ಆದುದರಿಂದ, ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ LoI ನೀಡುವಂತೆ ಹಾಗೂ ತಂತ್ರಾಂಶದಲ್ಲಿ ನೀಡಲಾದ LoI ಪ್ರತಿಯನ್ನು ದಿನಾಂಕ:01/08/2024 ರಿಂದ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಖಜಾನೆಗಳಲ್ಲಿ ಪಾವತಿಗಾಗಿ ಸಲ್ಲಿಸುವ ಬಿಲ್ಲುಗಳಿಗೆ ಅಡಕಗೊಳಿಸಿದ್ದಲ್ಲಿ ಮಾತ್ರ ಮಾನ್ಯ ಮಾಡುವಂತೆ ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ಸೂಚಿಸಿದೆ.

ಸದರಿ ವ್ಯವಸ್ಥೆಯು eProc.2.0 ತಂತ್ರಾಂಶದಲ್ಲಿ ಅನುಷ್ಠಾನಗೊಳ್ಳುವವರೆಗೂ ಚಾಲ್ತಿಯಲ್ಲಿದ್ದು, ಹೊಸ ತಂತ್ರಾಂಶ ಅನುಷ್ಠಾನದ ನಂತರದಲ್ಲಿ ಯಾವುದೇ ಭೌತಿಕ ದಾಖಲೆಗಳನ್ನು ಖಜಾನೆಗಳಲ್ಲಿ ಪಡೆಯುವಂತಿಲ್ಲ.



(ಎಲ್.ಕೆ.ಅತೀಕ್)

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ
ಆರ್ಥಿಕ ಇಲಾಖೆ

ಇವರಿಗೆ:

ಸರ್ಕಾರದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು.

ಕರ್ನಾಟಕ ಸರ್ಕಾರ

ಸಂ: ಲೋಇ/707/ಐಎಫ್‌ಎ/2024 (ಇ-ಕೆಬಿಇ)

ಕರ್ನಾಟಕ ಸರ್ಕಾರದ ಸಚಿವಾಲಯ

ವಿಶೇಷ ಸೌಧ, ಬೆಂಗಳೂರು

ದಿನಾಂಕ: 03-08-2024

ಇವರಿಂದ,
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಲೋಕೋಪಯೋಗಿ ಇಲಾಖೆ,
ಬೆಂಗಳೂರು.

ಇವರಿಗೆ,

1. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ದಕ್ಷಿಣ), ಬೆಂಗಳೂರು
2. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ), ಧಾರವಾಡ
3. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ರಾಜಾನ್), ಕಲಬುರಗಿ
4. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಕೇಂದ್ರ), ಶಿವಮೊಗ್ಗ
5. ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು
6. ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ
7. ಮುಖ್ಯ ಯೋಜನಾಧಿಕಾರಿಗಳು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಫ್)
8. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್)
9. ಮುಖ್ಯ ಯೋಜನಾಧಿಕಾರಿಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್.ಹೆಚ್.ಡಿ.ಪಿ)
10. ಪ್ರಧಾನ ಇಂಜಿನಿಯರ್, ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ (ಪ್ರಾಮ್),
11. ಮುಖ್ಯ ಇಂಜಿನಿಯರ್, ಗುಣಭರವಸೆ ವಲಯ, ಬೆಂಗಳೂರು.
12. ಪ್ರಧಾನ ಮುಖ್ಯ ವಾಸ್ತುಶಿಲ್ಪಿ, ಬೆಂಗಳೂರು

ಮಾನ್ಯರೇ


ವಿಷಯ: ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ Letter of Indent (LOI) ನೀಡುವಂತೆ ಹಾಗೂ ತಂತ್ರಾಂಶದಲ್ಲಿ ನೀಡಲಾದ Letter of Indent (LOI) ಪ್ರತಿಯನ್ನು ಖಜಾನೆಗಳಲ್ಲಿ ಪಾವತಿಗಾಗಿ ಸಲ್ಲಿಸುವ ಬಿಲ್ಲುಗಳಿಗೆ ಅಡಕಗೊಳಿಸಿದ್ದಲ್ಲಿ ಮಾತ್ರ ಮಾನ್ಯ ಮಾಡುವ ಕುರಿತು

ಉಲ್ಲೇಖ: ಆರ್ಥಿಕ ಇಲಾಖೆಯ ಸುತ್ತೋಲೆ ಸಂ.ಆಇ 355 ವೆಚ್ಚ-12/2024
ದಿನಾಂಕ 01-08-2024

ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ Letter of Indent (LOI) ನೀಡುವಂತೆ ಹಾಗೂ ತಂತ್ರಾಂಶದಲ್ಲಿ ನೀಡಲಾದ Letter of Indent (LOI) ಪ್ರತಿಯನ್ನು ಖಜಾನೆಗಳಲ್ಲಿ ಪಾವತಿಗಾಗಿ ಸಲ್ಲಿಸುವ ಬಿಲ್ಲುಗಳಿಗೆ ಅಡಕಗೊಳಿಸಿದ್ದಲ್ಲಿ ಮಾತ್ರ ಮಾನ್ಯ ಮಾಡುವಂತೆ ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ಸೂಚಿಸಿರುತ್ತಾರೆ.

ಆದುದರಿಂದ ಉಲ್ಲೇಖಿತ ಸುತ್ತೋಲೆಯನ್ನು ಇದರೊಂದಿಗೆ ಲಗತ್ತಿಸುತ್ತಾ, ಸದರಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ಕ್ರಮವಹಿಸಲು ಕೋರಿದೆ.

ತಮ್ಮ ವಿಶ್ವಾಸಿ,


(ಡಾ. ಸೋಮನಾಥ್)

ಆಂತರಿಕ ಆರ್ಥಿಕ ಸಲಹೆಗಾರರು
ಲೋಕೋಪಯೋಗಿ ಇಲಾಖೆ